

ಲಘುಷೋಡಶಾರ್ಣಕಲಾವಿಲಾಸಃ

{|| ಲಘುಷೋಡಶಾರ್ಣಕಲಾವಿಲಾಸಃ ||}

ಕಲ್ಯಾಣಂ ಜಗತಾಮಹಂ ಕಥಮುಮೇ ಧ್ಯಾಯಾಮಿ ಸಚ್ಚಿದ್ವಪು-
ಸ್ತ್ರಯ್ಯನ್ತ್ರೈರ್ಮನಸಾಪಿ ತೇ ಸಹ ಚಿರಂ ಮೃಗ್ಯಾಪಿ ಯತ್ನೇನ ಚ |
ಜ್ಞಾತುಮ್ ನೋ ವದಿತುಂ ಶಕ್ಯಮಭವದ್ ಯಸ್ಮಾತ್ ತಥಾ ಭಕ್ತಿತಃ
ಶ್ರೀಚಕ್ರಾಗ್ರಶೈವಮಂಜುಪರಶೈವಾಚ್ಯುಸ್ಥಿತಾಂ ಭಾವಯೇ || ೧ ||

ಏಲಾಸೌರಭಿಕುಂತಲೇ ಪರಮುಮೇ ತ್ವಾಂ ವ್ಯಾಪ್ಯ ಸರ್ವಂ ಸ್ಥಿತಾಂ
ಕಾಷ್ಠಾದಿಷ್ಟಿವ ತೈಲವಕ್ಷಿನವನೀತಾಮ್ಬುಪ್ರವಾಹಾದಿಕಮ್ |
ಶ್ರೀಮೂರ್ತಿಷ್ಠತಿಸುಂದರಾಸು ನವಬನ್ನೂಕಪ್ರಭಾಸ್ವಮ್ಬಿಕೇ
ಶಕ್ಯಂ ಕಿಂ ನು ತಥಾಪಿ ತೇ ಪರಶಿವೇ ಚಾಸ್ಥಾನಮಾವಾಹಯೇ || ೨ ||

ಈಶಾವಾಸ್ಯಮಿದಂ ತ್ವಯಾ ಸಕಲಮಪ್ಯಮ್ಬಾಸನೇ ಮಂಜುಲೇ
ತ್ವಾಮಾರೋಹಯಿತುಂ ಸಮಸ್ತಭುವನಾಧಾರಂ ಕಥಂ ಶಕ್ಷುಯಾಮ್ |
ಮತ್ಸ್ವಾನ್ತಾಬ್ಜಮಪಿ ತ್ವದಾಸನವರಂ ಭೂಯಾದ್ಯತಃ ಸರ್ವದಾ
ಸರ್ವೇಷಾಂ ಹೃದಯಾರವಿನ್ದಭವನೇ ನಿತ್ಯಂ ವಸಸ್ಯಮ್ಬಿಕೇ || ೩ ||

ಲಕ್ಷ್ಮ್ಯಲಕ್ಷ್ಮ್ಯವಿಲಕ್ಷಣಂ ತವ ವಪುಃ ಪಾದಾದಿಹೀನಂ ಪರಂ
ಪಾದ್ಯೈಸ್ತತ್ ಪರಿತೋಷಯಾಮಿ ಕಥಮಪ್ಯತ್ಯಂತಮಚ್ಛಾತ್ಮಕಮ್ |
ಮತ್ಸ್ವಾನ್ತದ್ರುತಹೇಮರತ್ನಕಲಶಾನೀತಾತಿಭಕ್ತ್ಯಮ್ಬುನಾ
ವಿಜ್ಞಾನಾಮರಸಿನ್ಧುಜೇನ ರಚಯೇ ಪ್ರಕ್ಷಾಲನಂ ತ್ವತ್ಪದೇ || ೪ ||

ಹ್ರೀಂಕಾರದ್ರುಮಮಂಜುರೀಶವಿನುತೇಽನರ್ಘ್ಯಾಯ ಹಸ್ತಾಯ ತೇ
ಸರ್ವಾಭೀಷ್ಟಫಲಪ್ರದಾನನಿರತಾಯಾರ್ಘ್ಯಂ ಕಥಂ ಕಲ್ಪಯೇ |
ಗೃಹ್ಣೀಷ್ವಾಮ್ಬು ಮಯಾ ಪ್ರದತ್ತಮನಘೇ ವಿಜ್ಞಾನಪಾತ್ರೇ ಸ್ಥಿತಂ

ತ್ವದ್ರೂಪಾನುಭವಾಮ್ಬುಕಲ್ಪಿತಮಥಾಪ್ಯರ್ಘ್ಯಂ ಮಹಾಸುಂದರಿ || ೫ ||

ಹಂತ ತ್ವನ್ನು ಖನಿರ್ಗತೇನ ಸಕಲಂ ಪೂತಂ ಜಗತ್ ಸರ್ವದಾ
ವೇದೇನಾಚಮನೀಯಮದ್ಯ ಸಹಸಾ ದಾತುಂ ಕಥಂ ಶಕ್ಷುಯಾಮ್ |
ತುಭ್ಯಂ ಶ್ರೀಪರದೇವತೇ ಮಯಿ ತಥಾಪ್ಯಮ್ಬಾನುಕರ್ಮಾವಶಾದ್
ಗೃಹ್ಣೀಷ್ವಾಚಮನಂ ಪ್ರಕಲ್ಪಿತಮುಮೇ ಗನ್ಧಾದಿಭಿರ್ಮಿಶ್ರಿತಮ್ || ೬ ||

ಸರ್ವಂ ಸರ್ವತ ಏವ ಪೂರ್ಣವಿಭವೇ ಪೂರ್ಣೇನ ಪೂರ್ಣಂ ಕಥಂ
ವ್ಯಾಪ್ಯ ತ್ವತ್ತನುಮಾಸ್ಥಿತಾಮತಿತರಾಂ ಶುದ್ಧಾಂ ಜಗತ್ಪಾವನೀಮ್ |
ಗಾಂಜೈರ್ನಿರ್ಮಲವಾರಿಭಿಃ ಪ್ರಭವತಿ ಪ್ರಾಣೀ ಜಗತ್ಯಾಂ ತಥಾ-
ಪ್ಯಾನಂದಾಮೃತವಾರಿಣಾಹಮಭಿಷಿಷ್ಣಾಭ್ಯಾದರಾದಮ್ಬಿಕೇ || ೭ ||

ಕಲ್ಪಯ ಕಲ್ಪಕವೃಕ್ಷಸಂಭವಮಹತ್ಯಾಸುಮ್ಭವಸ್ತ ದ್ವಯಂ
ನಾನಾರತ್ನವಿಚಿತ್ರಮಮ್ಬು ಪರಮಪ್ರೀತ್ಯಾ ಕಥಂ ತೇ ಮಯಾ |
ವ್ಯಾಪಿನ್ಯೈ ಜಗತಾಂ ತಥಾಪಿ ವಿಮಲೇನಾಚ್ಛಾದಯೇ ತ್ವಾಂ ಪರಂ
ವಿಜ್ಞಾನಾತ್ಮಕವಾಸಸಾ ಪರಶಿವೇ ಗೃಹ್ಣೀಷ್ವ ತತ್ ಪ್ರೀತಿತಃ || ೮ ||

ಹಂಸಸ್ಫಾಟಿಕಕುಂದಸುಂದರತರಶ್ರೀಮೂರ್ತಿಮಾರ್ಯೇ ಶಿವೇ
ಕರ್ಪೂರಾಗರುಕುಜ್ಜುಮಾದಿಮಿಲಿತೈರ್ಗಂಧೈಃ ಕಥಂ ಲೇಪಯೇ |
ಶ್ರುತ್ಯುಕ್ತಾಂ ತವ ಸರ್ವಗಂಧತನುಗಾಂ ನಿರ್ಲೇಪನಾಂ ನಿಷ್ಕಲಾಂ
ಬ್ರಹ್ಮಾತ್ಮೈಕೈಭವಾನುಭೂತಿವಿಮಲಜ್ಞಾನಾಖ್ಯಗಂಧೈಃ ಪರಮ್ || ೯ ||

ಲಗ್ನೇನ್ದೋಜ್ವಲರೇಖಮಮ್ಬು ಮಕುಟಂ ಮಾಣಿಕ್ಯದೀಪ್ತ್ಯುಜ್ಜ್ವಲಂ
ಕಾಲೋನ್ಮೀಲಿತಚಮ್ಬುಕಾಮ್ಬುಜಮಹದ್ಭಿಲ್ವೀದಲಾನಾಂ ಸ್ರಜಾ |
ಸಂವೇಷ್ಣಾ ಹಮಖಣ್ಡನಿರ್ಮಲಪರಾನಂದಾಮ್ಬುಧೌ ವಾ ಕದಾ
ಮಜ್ಜೇ ಮನ್ಮಥವೈರಿಭಾಮಿನಿ ವದ ಸ್ವಾನಂದವಾರಾಂನಿಧೇ || ೧೦ ||

ಹ್ರೀಂಕಾರೀಂ ನಿಗಮಾಗಮಾಂತವಿದಿತಾಂ ಭಕ್ತ್ಯಾ ಕಥಂ ತರ್ಪಯೇ
ಧೂಪೈರ್ಗುಗ್ಗುಲುಸಂಭವೈರ್ಜಗದಿದಂ ಸಂವ್ಯಾಪ್ಯ ನಿತ್ಯಂ ಸ್ಥಿತಮ್ |
ಶ್ರೀಮೂರ್ತ್ಯುಧ್ಭವವಾಸನಾಭಿರಧುನಾ ದಿವ್ಯಾಭಿರಾರಾಧಯೇ
ಸಂವಿದ್ವಕ್ಷಿಸಮರ್ಪಿತಾಖಿಲಜಗತ್ಕಾಲಾಗರೋಧೂರ್ಪಕೈಃ || ೧೧ ||

ಸರ್ವಜ್ಞೇ ಸಕಲೇಷ್ಟದಾನನಿರತೇ ಸಾಮಾದಿಭಿಃ ಸಂಸ್ತುತೇ
ತುಭ್ಯಂ ಕಲ್ಪಯಿತುಂ ಪ್ರದೀಪಮರುಣೇ ಸಾಜ್ಯಂ ಕಥಂ ಶಕ್ಷುಯಾಮ್ |
ಬಾಲಾರ್ಕಾಯುತಕೋಟಿಸುಂದರತನೋ ಭಕ್ತ್ಯಾ ತಥಾಪ್ಯಇಷ್ಟಿತೇ
ವಿಜ್ಞಾನಾತ್ಮಕದೀಪದೀಪ್ತಿಭಿರಹಂ ಸಂತರ್ಪಯಾಮ್ಯಮ್ಬಿಕೇ || ೧೨ ||

ಕಲ್ಯಾಣ್ಯಮ್ಭು ಕಥಂ ನಿವೇದಿತುಮಹಂ ನೈವೇದ್ಯಮಾರ್ಯೇ ಶುಭೇ
ತಪ್ತಾಷ್ಟಾಪದಭಾಜನೋಜ್ಜ್ವಲಮುಮೇ ಭಕ್ತ್ಯಾ ದಿಭಿಃ ಸಂಯುತಮ್ |
ಶಕ್ಯೇ ಸಂಭೃತಸರ್ವಲೋಕಜರರಾಯೈ ತುಭ್ಯಮತ್ಯುಜ್ಜ್ವಲಂ
ವಿಶ್ವಾಸೇನ ಸಮರ್ಪಯಾಮಿ ಜಗದಾತ್ಮೈಕ್ಯಾನ್ನಮಾನಂದಮ್ || ೧೩ ||

ಲಕ್ಷ್ಮೀವಂದಿತಪಾದಪದ್ಮಯುಗಲೇ ಲಕ್ಷ್ಮೀಧವಾದ್ಯರ್ಚಿತೇ
ಕರ್ಪೂರಾಜ್ಯಲಸತ್ಸುವರ್ಣಕಲಶಪ್ರೋದ್ಭಾಸಿ ನೀರಾಜನಮ್ |
ನಾನಾಶೋಭನಗೀತನೃತ್ತಸಹಿತಂ ದಿವ್ಯಾಂಗನಾಭಿಧೃತಂ
ವೀಕ್ಷ್ಯಾದ್ಯಾಂ ಮುದಂ ಪ್ರಯಾಹಿ ಕೃಪಯಾ ಶ್ರೀಕಾಮರಾಜೇಶ್ವರಿ || ೧೪ ||

ಹ್ರೀಂಹ್ರೀಮಿತ್ಯನುಭಾವ್ಯತಾಂ ಹೃತತಮಃಪುಷ್ಪೇ ಸಮಸ್ತಾರ್ಥದೇ
ತ್ವತ್ಪಾದಾಬ್ಜಯುಗೇ ಭವತ್ಪನುದಿನಂ ಬಿಲ್ವಾಮ್ಬುಜಾರ್ಚಾವಿಧಿಃ |
ಹ್ರೀಂಕಾರಾರ್ಣಮನುಪ್ರಯುಕ್ತಮರುಣೇ ಮತ್ಸಾವ್ತಜೈಃ ಸ್ವಾನುಭೂ-
ತ್ಯಜೈಃ ಸಾಕಮಖಣ್ಡಸೌಖ್ಯನಿಲಯೇ ಶ್ರೀಚಕ್ರರಾಜೇಶ್ವರಿ || ೧೫ ||

ಹ್ರೀಂಕಾರೋನ್ನತರತ್ನಮಂಜುಲಮಹತ್ಸಿಂಹಾಸನೇ ಭಾಸುರಾ-

ಮೂಢೇ ಬ್ರಹ್ಮ ಹರೀಶ್ವರಾದಿವಿರಲಂ ಶ್ರೀಕಾಮರಾಜಾಚ್ಯುಕಮ್ |
ಸರ್ವಜ್ಞಾ ದಿಸಮಸ್ತಶಕ್ತಿನಿವಹೈಃ ಸಂಸೇವಿತಾಮಮ್ಬಿಕಾಂ
ಸೈವಾಸ್ಮೀತಿ ವಿಭಾವನಾನತಿಶತೈಃ ಸಂತೋಷಯಾಮ್ಯನ್ವಹಮ್ || ೧೬ ||

ಯೇ ಯೇ ಸಂತತಮನ್ದಕಾರಿಗೃಹಿಣೀಸ್ತೋತ್ರಂ ಸಮಸ್ತಾರ್ಥದಂ
ಜ್ಞಾತ್ವಾರ್ಥಂ ಹೃದಿ ಮನ್ತ್ರ ರಾಜವಿಮಲಶ್ರೀಬೀಜವರ್ಣಕ್ರಮಾತ್ |
ಪ್ರೋಕ್ತಂ ಮನ್ತ್ರ ವಿದಃ ಪಠಂತಿ ಸಹಸಾ ಕಾಲತ್ರಯೇಽಪ್ಯಮ್ಬಿಕಾ-
ಸಾನಿಧ್ಯೇ ತದನನ್ಯಭಾವನಾಧಿಯಸ್ತತ್ಪ್ರಕೃತಾಂ ಪ್ರಾಪ್ನುಯುಃ || ೧೭ ||

|| ಇತಿ ಶ್ರೀಲಘುಷೋಡಶಾರ್ಣಕಲಾವಿಲಾಸಸ್ತೋತ್ರಂ ಸಂಪೂರ್ಣಮ್ ||

Encoded and proofread by Sridhar Seshagiri seshagir at engineering.sdsu.edu

Please send corrections to sanskrit@cheerful.com

Last updated ತೋದಯ

<http://sanskritdocuments.org>

Laghu Shodasharna Kalavilasa Lyrics in Kannada PDF

% File name : laghu16.itx

% Location : doc_devii

% Language : Sanskrit

% Subject : hinduism/religion

% Transliterated by : Sridhar Seshagiri seshagir at engineering.sdsu.edu

% Proofread by : Sridhar Seshagiri seshagir at engineering.sdsu.edu

% Description-comments : Hymn to Devi

% Latest update : October 15, 2001

% Send corrections to : Sanskrit@cheerful.com

% Site access : <http://sanskritdocuments.org>

%

% This text is prepared by volunteers and is to be used for personal study

% and research. The file is not to be copied or reposted for promotion of

% any website or individuals or for commercial purpose without permission.

% Please help to maintain respect for volunteer spirit.

%

We acknowledge well-meaning volunteers for Sanskritdocuments.org and other sites to have built the collection of Sanskrit texts.
Please check their sites later for improved versions of the texts.
This file should strictly be kept for personal use.
PDF file is generated [October 13, 2015] at Stotram Website